



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಸಿ) ಇಲಾಖೆ

ಅಧಿಸೂಚನೆ

ನಂಬ್ರ 2368/ಲೆಗ್. ಸಿ2/2015/ಕಾನೂನು. ತಿರುವನಂತಪುರಂ, 2016 ಮಾರ್ಚ್, 30,
1191, ಮೀನ 17/
1938, ಜೈತ್ರ 10.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆಯು ಮಂಜೂರುಮಾಡಿದಂತಹ ಮಸೂದೆಗೆ 2016 ಮಾರ್ಚ್ 8ನೇ ದಿನಾಂಕದಂದು ರಾಷ್ಟ್ರಪತಿಯವರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಡಿ. ಸಾಜು,

ಕಾನೂನು ಖಾತೆ ವಿಶೇಷ ಕಾರ್ಯದರ್ಶಿ.

2016ರ 11ನೇ ಅಧಿನಿಯಮ

2015ರ ಮಜೂರಿ ಸಂದಾಯ (ಕೇರಳ ತಿದ್ದುಪಡಿ) ಅಧಿನಿಯಮ

1936ರ ಮಜೂರಿ ಸಂದಾಯ ಅಧಿನಿಯಮವನ್ನು ಕೇರಳ ರಾಜ್ಯಕ್ಕೆ ಅನ್ವಯವಾಗುವಂತೆ ಮತ್ತಷ್ಟು ತಿದ್ದುಪಡಿಮಾಡುವುದಕ್ಕಿರುವ

ಒಂದು
ಅಧಿನಿಯಮ

ಪೀಠಿಕೆ.—1936ರ ಮಜೂರಿ ಸಂದಾಯ ಅಧಿನಿಯಮವನ್ನು ಕೇರಳ ರಾಜ್ಯಕ್ಕೆ ಅನ್ವಯವಾಗುವಂತೆ ಇನ್ನು ಮುಂದಿನ ಉದ್ದೇಶಗಳಿಗಾಗಿ ಮತ್ತಷ್ಟು ತಿದ್ದುಪಡಿಮಾಡುವುದು ಯುಕ್ತವಾಗಿರುವುದರಿಂದಲೂ;

ಭಾರತ ಗಣರಾಜ್ಯದ ಅರುವತ್ತಾರನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು.

1. ಸಣ್ಣ ಹೆಸರು ಮತ್ತು ಪ್ರಾರಂಭ.—(1) ಈ ಅಧಿನಿಯಮವನ್ನು 2015ರ ಮಜೂರಿ ಸಂದಾಯ (ಕೇರಳ ತಿದ್ದುಪಡಿ) ಅಧಿನಿಯಮ ಎಂದು ಕರೆಯಬಹುದು.

(2) ಇದಕ್ಕೆ ಕೇರಳ ರಾಜ್ಯ ಸಂಪೂರ್ಣ ವ್ಯಾಪ್ತಿ ಇರುವುದು.

(3) ಇದು 2015 ಅಕ್ಟೋಬರ್ 3ನೇ ದಿನಾಂಕದಂದು ಜಾರಿಗೆ ಬಂದಿರುವುದಾಗಿ ಭಾವಿಸತಕ್ಕದ್ದು.

2. ವಿಭಾಗ 6ರ ತಿದ್ದುಪಡಿ.—1936ರ ಮಜೂರಿ ಸಂದಾಯ ಅಧಿನಿಯಮ (1936ರ 4ನೇ ಕೇಂದ್ರ ಅಧಿನಿಯಮ)ದ 6ನೇ ವಿಭಾಗದಲ್ಲಿ, ಅಸ್ತಿತ್ವದಲ್ಲಿರುವ ಷರತ್ತಿನ ನಂತರ ಈ ಕೆಳಗಿನ ಷರತ್ತನ್ನು ಸೇರಿಸತಕ್ಕದ್ದು.

“ಮತ್ತೂ ಅಲ್ಲದೆ, ಈ ಅಧಿನಿಯಮದಲ್ಲಿ ಏನೇ ಒಳಗೊಂಡಿದ್ದರೂ, ರಾಜ್ಯ ಸರ್ಕಾರಕ್ಕೆ, ಗಜೆಟ್ ಅಧಿಸೂಚನೆ ಮುಖಾಂತರ ಕೆಲಸಕ್ಕೆ ನೇಮಿಸಲ್ಪಟ್ಟ ವ್ಯಕ್ತಿಯಿಂದ ಯಾವುದೇ ಅಧಿಕೃತ ಪತ್ರವನ್ನು ಪಡೆದುಕೊಳ್ಳದೇ, ಯಾವುವೆಲ್ಲಾ ಕೈಗಾರಿಕಾ ಅಥವಾ ಇತರ ಸಂಸ್ಥೆಗಳ ಯಜಮಾನರುಗಳು ಅಲ್ಲಿ ಕೆಲಸಕ್ಕಾಗಿ ನೇಮಿಸಲ್ಪಟ್ಟ ವ್ಯಕ್ತಿಗೆ, ಮಜೂರಿಯನ್ನು ಚೆಕ್ ಮುಖೇನ ಅಥವಾ ಅವನ ಬ್ಯಾಂಕ್ ಖಾತೆಯಲ್ಲಿ ಜಮೆಮಾಡಿಕೊಂಡು, ಮಜೂರಿ ಕೊಡಬೇಕೆಂದು ಪ್ರತ್ಯೇಕವಾಗಿ ನಿರ್ದಿಷ್ಟಪಡಿಸಬಹುದಾಗಿದೆ.

3. ರದ್ದತಿ ಮತ್ತು ರಕ್ಷಣೆ.—(1) 2015ರ ಮಜೂರಿ ಸಂದಾಯ (ಕೇರಳ ತಿದ್ದುಪಡಿ) ಅಧ್ಯಾದೇಶ (2015ರ 17)ವು ಈ ಮೂಲಕ ರದ್ದುಗೊಂಡಿರುವುದು.

(2) ಅಂತಹ ರದ್ದತಿಯಲ್ಲಿ ಏನೇ ಒಳಗೊಂಡಿದ್ದರೂ ಪ್ರಸ್ತುತ ಅಧ್ಯಾದೇಶದ ಪ್ರಕಾರ ತಿದ್ದುಪಡಿಮಾಡಿದ ಪ್ರಧಾನ ಅಧಿನಿಯಮದ ಪ್ರಕಾರ ಮಾಡಿದ ಅಥವಾ ಕೈಗೊಂಡ ಯಾವುದೇ ಕ್ರಮವು ಈ ಅಧಿನಿಯಮದ ಪ್ರಕಾರ ತಿದ್ದುಪಡಿಮಾಡಿದ ಪ್ರಧಾನ ಅಧಿನಿಯಮದ ಪ್ರಕಾರ ಮಾಡಿರುವುದಾಗಿಯೇ ಕೈಗೊಂಡಿರುವುದಾಗಿಯೇ ಭಾವಿಸತಕ್ಕದ್ದು.
